



Mangalore Chemicals
& Fertilizers Limited

722/POSTALBALLOT/2022

July 01, 2022

National Stock Exchange of
India Limited
Exchange Plaza, C-1, Block G,
Bandra Kurla Complex,
Bandra (E)
MUMBAI - 400 051

BSE Limited,
Floor 25, Phiroze Jeejeebhoy
Towers, Dalal Street
MUMBAI - 400 001

Dear Sir/Madam,

Company's Scrip Code in BSE : 530011 MANGCHEM
Company's Symbol in NSE : MANGCHEFER
ISIN : INE558B01017

Sub: Publication of Postal Ballot Notice

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed newspaper advertisements for completion of dispatch of Postal Ballot Notice published in Business Line (All Editions) and Sanjevani on July 01, 2022.

Request you to kindly take the same on records.

Thanking you,

Yours faithfully,
For Mangalore Chemicals & Fertilizers Limited

Vijayamahantesh Khannur
Company Secretary

Encl: As above

Mudra small business loans see strong Q1 growth at ₹62,650 cr

Normalisation of economic activity, push from banks are key drivers, say experts

GNAGA SRIDHAR

Hyderabad, June 30

Loan disbursements under Pradhan Mantri Mudra Yojana (PMMY) have surged to ₹62,650 crore in the first quarter of the current financial year. "This is significant growth, surpassing the pre-Covid performance. In the comparable period last year, the disbursements were about ₹37,600 crore," a senior Mudra official told BusinessLine.

Till date, PMMY loans worth ₹67,520 crore have been sanctioned, of which, ₹62,650 crore has been disbursed. In the first quarter of FY22, Mudra advances to the tune of ₹41,516 crore were sanctioned, of which, ₹37,600

crore was disbursed. Public sector banks have acted as the primary channel for small business loans, accounting for more than 55 per cent of total disbursements. Private commercial banks, regional rural banks, small finance banks, MFIs and NBFCs account for the rest.

Mudra loans are given by commercial banks, regional rural banks, small finance banks, MFIs and NBFCs. Public sector banks, however, have been the main channel, accounting for over 60 per cent of the loans disbursed.

Record performance

Bankers are expecting a record performance this year, given the



Disbursal of Mudra advances stood at ₹3.31-lakh crore, ₹3.11-lakh crore and ₹3.29-lakh crore in FY22, FY21 and FY20

headstart in the first quarter. "At this run rate, we expect the total disbursements this year to exceed last year's total disbursement significantly. But we need to keep track of repayments, too," said a senior of

ficial with Union Bank of India.

The total disbursal of Mudra advances stood at ₹3.31-lakh crore, ₹3.11-lakh crore and ₹3.29-lakh crore in FY22, FY21 and FY20. The increase in demand for credit, normalisation of economic activity and the push being given by banks have been the drivers, according to experts. The 2 per cent interest subvention scheme for Sishu category of loans is also making them more affordable for petty businesses. Mudra has also extended the last date of submission of claims under the 2 per cent Interest Subvention Scheme for Sishu loans to June 30. Mudra loans are available in three categories – Sishu (up to ₹50,000), Kishore (beyond ₹50,000 and up to ₹5 lakh) and Tarun (beyond ₹5 lakh and up to 10 lakh).

Tax on digital assets: Impact on NFTs limited for now but industry seeks more clarity

1% TDS can be tricky, players say

SURABHI

Mumbai, June 30

The new tax regime, especially the one per cent tax deducted at source, has not had the same impact on the sentiments surrounding non-fungible tokens as it has had on cryptocurrencies.

Polarised views

NFT players believe the new tax regime on virtual digital assets has to some extent dampened the mood but believe it will have limited impact as the industry is still in a nascent stage and there are fewer concerns, unlike the case with cryptocurrencies.

However, players said there is need for more clarity on various



Industry players point out that NFTs are still at a nascent stage in the country with not too many investors and low awareness

provisions around the one per cent TDS, which kicks in from July 1. "Sentiments on the tax for virtual digital assets straddle two extremes. Some people are very happy that they have been brought into the legally acceptable classes and they do not have to speculate on the legality of

these assets. This will bring in a lot of new investors who were hesitant to invest in the state due to the legal turmoil and lack of clarity. On the other hand, there are people who are concerned about the tax rates and it is discouraging them as they made their fortune when it was out of the legal taxable zone," said Kameshwaran Elangovan, Co-Founder and Chief Operating Officer, GuardianLink.

While welcoming the 1 per cent TDS, he said, "It might sometimes go against the very philosophy on which cryptocurrency was founded but if we have to arrive at a consensus between what is practical and what is ideal, these steps should be taken every now and then."

'Waiting for more clarity'

Siddharth Jaiswal, Founder and

CEO, Sportzchain, said the NFT industry is waiting for more clarity on how to manage the TDS from an end-to-end basis. "The guidelines are more focused on crypto assets than NFTs," he said, noting that NFTs are often given as memorabilia and gifts where TDS could be a bit tricky.

"If I want to gift an NFT, I can mint any image as an NFT using blockchain technology and transfer it to someone's wallet. It's a peer-to-peer transaction with no monetary element attached. I don't know how TDS would be deducted," Jaiswal said.

The 30 per cent tax is, however, not an irritant, except that there is no set-off against losses, he said. Industry players point out that NFTs are still at a starting stage in the country with not too many investors and awareness.

'Demand for housing loan unlikely to be hit by interest rate hike'

Deepak Parekh says all HDFC staff will be absorbed by Bank post merger

OUR BUREAU

Mumbai, June 30

Addressing shareholders at the 45th annual general meeting of HDFC, its Chairman Deepak Parekh said the growth potential for housing in the country remains immense and the demand is unlikely to be impacted by interest rate increases.

"In fact, current interest rates on home loans are still below pre-pandemic levels. Further, a home loan is for a long tenor and during this period, there are bound to be both upward and downward interest rate cycles," he said.

During the quarter ended June 30, 2022, the retail business of the corporation has continued to perform well, he further said. HDFC expects stable spreads and margins going ahead.

Pending regulatory nod

On the HDFC and HDFC Bank merger, he said applications made to various authorities such as the Reserve Bank of In-



HDFC Chairman Deepak Parekh promised to discuss the pros and cons of the merger at a special meeting

dia, SEBI, IRDAI, stock exchanges and the Competition Commission of India are under consideration.

"There is a sequence of approvals required prior to the national company law tribunal convening a meeting of shareholders for approving the merger," Parekh said. Till the effective date of the merger, HDFC will continue to carry on business in the normal course as an NBFC-HFC, he further said.

The boards of HDFC and HDFC Bank had on April 4 approved a scheme of amalgamation, subject to requisite approvals.

The boards of HDFC Investments and HDFC Holdings have also approved the merger of their respective companies with

and into the corporation, Parekh said. Responding to questions from shareholders, he said they have been advised by lawyers not to talk on the merger as it is not a part of the agenda of the AGM. "It is a merger of a large size and could take about 12 to 15 months," he said stressing that till then it will be business as usual. He promised to discuss the pros and cons of the merger at a special meeting of shareholders, which would be called in due course.

He, however, assured that all HDFC employees will be absorbed by the bank post merger. Keki Mistry, Vice-Chairman and CEO, HDFC Ltd, said there would be 1.5 lakh employees in the bank post the merger.

Responding to another question, Parekh said all HDFC Ltd liabilities such as fixed deposits and term loans will be serviced by the merged entity.

HDFC has also requested the RBI to permit the subsidiaries of HDFC Ltd to operate as subsidiaries of HDFC Bank, post the merger.

On a question on listing of its general insurance arm – HDFC Ergo General Insurance, Parekh said that Munich Re is of the view that it is not advisable to do so at present.

Carnival Cinemas in talks to raise ₹400 cr

AYUSHI KAR

Mumbai, June 30

Carnival Cinemas, which is the country's second largest multiplex chain after PVR-Inox, is in the initial stage of raising ₹400 crore in equity. At present, it has over 450 screens across the country.

Sources close to the development told BusinessLine the company is in talks with its sole lender YES Bank as well as other public and private equity funds for raising money.

Carnival Cinemas plans to use the equity raised to further increase its screencount by 118 screens. "These screens were semi capexed, the company

has plans of opening these screens immediately after the fund raise," said a source.

According to sources, the formal announcement of the fundraise can should come in 60-90 days, after the due diligence process is over.

Carnival Cinemas, always had plans for further expansion, especially after the record revenues of 2020. Yet, they have waited for the resolution of the pandemic before introducing private equity investors.

Said the source, "To raise funds, Carnival

Cinemas worked with Yes Bank, with whom they have a long-standing relationship. Yes Bank has started its process to take equity and enable Carnival Cinemas to move towards its vision of 1,000 screens."

TATA POWER
THE TATA POWER COMPANY LIMITED
(Corporate Contracts Department)
Sahar Receiving Station, Near Hotel Lodia, Andheri (E),
Mumbai 400 059, Maharashtra, India
(Board Line: 022-67173189) | CIN: L28250MH1919PLC000567

NOTICE INVITING EXPRESSION OF INTEREST

The Tata Power Company Limited hereby invites Expression of Interest from interested and eligible parties for:

- Civil works for gated structure, renovation of staff quarter and miscellaneous civil works at Bhira, Maharashtra.
- Design, Fabrication, Erection & Commissioning of vertical gate, Hydropneumatic, Electrical and misc. Services for gated structure at Bhira, Maharashtra.

For details of pre-qualification requirements, purchasing of tender document, bid security, etc., please visit Tender section of our website (URL: <https://www.tatapower.com/tender/tenderlist.aspx>). Eligible parties willing to participate may submit their expression of interest along with the tender fee for issue of tender document latest by 10th July 2022.

The world of unicorns and the animal spirit driving it

Hurun India index names the 'gazelles' and 'cheetahs' of 2022

VINSON KURIAN

Thiruvananthapuram, June 30

The Hurun Research Institute has unveiled the ASK Private Wealth Hurun India Future Unicorn Index 2022, a ranking of Indian start-ups founded in the 2000s and valued \$200 million at least, but not listed on a public exchange. It classified companies as would-be unicorns (those founded after 2000 and valued \$1 billion at least); gazelles (most likely to become unicorns in the following two years); and cheetahs (start-ups that could turn unicorn in the next four years).

The gazelle in the wild is capable of outrunning the cheetah due to its agility and speed. The 'gazelles' on the index are projected to be worth between \$500 million and \$1 billion. The gazelle pack is led by Shiprocket, a five-year-old logistics-tech start-up, followed by Zepto, Turtlemint, Ather Energy and Vivriti Capital.

The age factor

The Hurun classification has been validated by this year's report, as six cheetahs from the previous index 'skipped' the gazelle-stage and entered the unicorn club, a spokesman said. This year, the cheetah pack is led by Pepperfy, followed by Bengaluru-based Juspay and Ratan Tata-backed fintech Mswipe Technologies. The youngest start-up founders are Kaivalya Vohra (19) and Aadit Palicha (20) of Zepto, a 10-minute grocery delivery company based out of Mumbai. The oldest founder in the index is K Satyanarayana, aged 61, of Ecom

Startup	Funding received (in \$ mn)	Year founded	Sector
Shiprocket	355	2017	Logistics Tech
Zepto	360	2021	Quick Commerce
Turtlemint	200	2015	E-Commerce
Ather Energy	290	2013	Electric Vehicle
Vivriti Capital	190	2017	Fintech
Ninjacart	370	2015	AgriTech
Dunzo	700	2015	Quick Commerce
Rapido	310	2015	Shared Economy
Clear Tax	140	2011	Fintech
Twin Health	200	2018	HealthTech

Express. The average age of start-up founders is 38. There are 18 founders aged under 30 and 19 aged above 50. Fifteen companies have a woman co-founder.

The fintech magnet

Among sectors, fintech contributed the most start-ups to the index at 27, followed by e-commerce at 14, and software-as-a-service (SaaS) at, with the great majority selling software and services and only 17 per cent selling physical goods. At least 37 per cent are business-to-business sellers, and 63 per cent are consumer-facing. The future unicorns have disrupted the financial services, logistics, health-care, and education sectors.

Rising stars of tomorrow

Hurun Research identified 122 future unicorns in India from 25 cities. Bengaluru continues to be the unicorn capital with 46, and

Delhi NCR and Mumbai follow with 25 and 16, respectively. Rajesh Saluja, Chief Executive Officer and Managing Director, ASK Wealth Advisors, said India has emerged as the third largest ecosystem for start-ups after the US and China, and saw a record 44 unicorns in 2021. "The ASK Private Wealth Hurun India Future Unicorn list showcases the leaders of tomorrow today. We shine the spotlight on gazelles and cheetahs, the rising stars of the start-up ecosystem, and, possibly, future unicorns. As many as 17 gazelles and seven cheetahs from last year's list hit unicorn valuation this year," Saluja said.

Anas Rahman Junaid, Managing Director and Chief Researcher, Hurun India, said the country's start-up ecosystem is expanding at an unprecedented rate. In just one year, the number of unicorns has increased by 65 per cent, the number of gazelles by 59 per cent to 51, and cheetahs, 31 per cent to 71.

"Probably, the pandemic has accelerated the disruption of traditional businesses and fostered the emergence of start-ups. The ecosystem is gradually attaining the requisite maturity and resilience," he added.

adventz

ZUARI AGRO CHEMICALS LIMITED
CIN: L65910GA2009PLC006177 Registered Office: Jai Kisan Bhawan, Zuarinagar, Goa 403 726
Tel: 91-0832-2592431 E-mail: shares@adventz.com Website: www.zuari.in

NOTICE OF POSTAL BALLOT

NOTICE is hereby given to the members of Zuari Agro Chemicals Limited ("the Company") pursuant to the provisions of Section 110 and other applicable provisions of the Companies Act, 2013 ("Act"), Rule 20 and 22 of the Companies (Management and Administration) Rules, 2014 (including any amendment(s)), statutory modifications or reenactment thereof for the time being in force), read with General Circular No. 14/2020 dated April 8, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021, 20/2021 dated December 8, 2021 and 3/2022 dated May 5, 2022 issued by the Ministry of Corporate Affairs ("MCA Circulars"), Regulation 44 of the Securities and Exchange Board of India (Listing Obligations and Disclosure Requirements) Regulations, 2015 ("Listing Regulations"), (including any statutory modification or re-enactment thereof for the time being in force and as amended from time to time) and pursuant to other laws and regulations, if any, that the Company is seeking approval of the members through Postal Ballot by remote e-voting process ("e-voting") to pass the Resolution as set out in the Postal Ballot Notice dated May 29, 2022.

In pursuance of MCA Circulars, notice of the Postal Ballot have been mailed electronically on Thursday, 30th June, 2022, to those members whose e-mail addresses are registered with the Company or the depositories/ depository participants/Link Intime India Private Limited and whose names appear on the Register of Members / List of Beneficial Owners as received from the National Securities Depository Limited (NSDL) and Central Depository Services (India) Limited (CDSL) as on the closure of business hours on Friday, 24th June, 2022. In compliance with the requirements of the MCA Circulars, hard copies of Postal Ballot Notice along with Postal Ballot Forms and pre-paid business envelope will not be sent to the members for this Postal Ballot and the shareholders are requested to carefully read the instructions indicated in the Postal Ballot Notice and communicate their assent (for) or dissent (against) through e-voting only.

The Notice of the Postal Ballot is also available on the Company's website at www.zuari.in and on the websites of the Stock Exchanges i.e. National Stock Exchange of India Ltd and BSE Limited at www.nseindia.com and www.bseindia.com respectively. A copy of the same is also available on the website of Central Depository Services (India) Limited ("CDSL") at www.evotingindia.com

The Company has engaged the services of CDSL to provide the e-voting facility. The instructions for e-voting are given in the Postal Ballot Notice.

Mr. Shivaram Bhat, Practicing Company Secretary (Membership No. 10454) has been appointed as Scrutinizer by the Board of Directors of the Company for conducting the Postal Ballot process in a fair and transparent manner

The details pursuant to the provisions of the Companies Act, 2013 and the said Rules are given here under:

- Date of completion of dispatch of notice by email: **Thursday, 30th June, 2022**
- Date and time of commencement of e-voting: **Saturday, 2nd July, 2022 (10.00 A.M.) (IST)**
- Date and time of end of e-voting: **Sunday, 31st July, 2022 (5.00 P.M.) (IST)**
- E-voting will not be allowed beyond **5.00 P.M. (IST) on Sunday, 31st July, 2022**
- All members, whose names appear in the Register of Members/Beneficial owners as on the cut-off date i.e. **Friday, 24th June, 2022** are eligible for availing the e-voting facility. Any person who is not a member as on the cut-off date should treat this notice for information purpose only.
- After the voting period, the e-voting module shall be disabled by CDSL and accordingly voting shall not be allowed. Once the vote is casted by the Member, he/she shall not be allowed to change it subsequently.
- The resolutions, if passed by requisite majority, shall be deemed to have been passed on **Sunday, 31st July, 2022** i.e. last day of the e-voting period
- The results of the voting by Postal Ballot will be announced on or before August 02, 2022 by 5.00 P.M. (IST) at the Registered Office of the Company and the same shall be displayed on the Notice Board at the Registered Office and on the website of the Company at www.mangalorechemicals.com. The results shall also be communicated to the Stock Exchanges.
- In case you have any queries or issues regarding e-voting, you may refer to Frequently Asked Questions ("FAQs") and e-voting manual available at www.evotingindia.com under "Help" section or e-mail to helpdesk.evoting@cdslindia.com the e-voting Helpdesk, addressing Mr. Rakesh Dalvi, Sr. Manager, Central Depository Services (India) Limited, A Wing, 25th Floor, Marathon Futorex, Mafatal Mill Compounds, N M Joshi Marg, Lower Parel (East), Mumbai - 400013 or call on 022-23058542/43.

Registration of email addresses: The members of the Company, who have not yet registered or updated their correct email address, are requested to register/ update the email address:

- For Physical shareholders** - A signed copy of request letter mentioning details like Folio No., Name of shareholder, Mobile No., email id, that is to be registered along with scanned copy of the share certificate (front and back), PAN (self attested scanned copy of PAN card), AADHAR (self attested scanned copy of Aadhar Card) may be sent by email to the Company at shares@adventz.com / RTA at rt.helpdesk@linkintime.co.in.
- For Demat shareholders** - Please update your email id & mobile no. with your respective Depository Participant (DP)
- For Individual Demat shareholders** - Please update your email id & mobile no. with your respective Depository Participant (DP) which is mandatory while e-Voting

For Zuari Agro Chemicals Limited
Sd/
Nitin M Kantak
Executive Director
DIN: 08029847

Date: 30th June, 2022

MCF
Mangalore Chemicals & Fertilizers Limited

Registered Office: Level 11, UB Tower, UB City, 24, Vittal Mallya Road, Bengaluru - 560 001.
Phone: 080-45855599, Fax: 080-45855588
CIN: L24123KA1966PLC002036
E-mail: shares.mcfi@adventz.com
Website: www.mangalorechemicals.com

NOTICE OF POSTAL BALLOT

NOTICE is hereby given that pursuant to Section 110 and other applicable provisions, if any, of the Companies Act, 2013 ("Act"), Rule 20 and Rule 22 of the Companies (Management and Administration) Rules, 2014 (including any amendment(s)), statutory modifications or reenactment thereof for the time being in force), read with the General Circular No. 14/2020 dated April 8, 2020, General Circular No. 17/2020 dated April 13, 2020, General Circular No. 22/2020 dated June 15, 2020, General Circular No. 33/2020 dated September 28, 2020, General Circular No. 39/2020 dated December 31, 2020, General Circular No. 10/2021 dated June 23, 2021, General Circular No. 20/2021 dated December 08, 2021 and General Circular 3/2022 dated May 05, 2022 issued by the Ministry of Corporate Affairs ("MCA Circulars"), SEBI (LODR) Regulations, 2015 (including any statutory modification(s) or re-enactment(s) thereof for the time being in force, and as amended from time to time), Secretarial Standard - 2 on General Meetings (SS-2) and pursuant to other applicable laws and regulations, if any, that the Company is seeking approval of the members through Postal Ballot by remote e-voting process ("e-voting") to pass the Resolutions as set out in the Postal Ballot Notice dated May 17, 2022.

In pursuance of MCA Circulars, Notice of the Postal Ballot have been mailed electronically on June 30, 2022, to those members whose e-mail addresses are registered with the Company or the depositories / depository participants / Cameo Corporate Services Limited (STA) and whose names appear on the Register of Members / List of Beneficial Owners as received from the Depositories viz., National Securities Depository Limited (NSDL) and Central Depository Services (India) Limited (CDSL) as on the closure of business hours on June 24, 2022. In compliance with the requirements of the MCA Circulars, hard copies of Postal Ballot Notice along with Postal Ballot Forms and pre-paid business envelope will not be sent to the members. The shareholders are requested to carefully read the instructions indicated in the Postal Ballot Notice and communicate their assent (for) or dissent (against) through e-voting only.

The Notice of the Postal Ballot is also available on the Company's website at www.mangalorechemicals.com and on the websites of the Stock Exchanges i.e. National Stock Exchange of India Ltd and BSE Limited at www.nseindia.com and www.bseindia.com respectively. A copy of the same is also available on the website of Central Depository Services (India) Limited ("CDSL") at www.evotingindia.com

The Company has engaged the services of CDSL to provide the e-voting facility. The instructions for e-voting are given in the Postal Ballot Notice.

Mr. Sudhir V Hulyalkar, Practicing Company Secretary (Membership No. FCS 6040 and CP No. 6137) has been appointed as Scrutinizer by the Board of Directors of the Company for conducting the Postal Ballot process in a fair and transparent manner.

The details pursuant to the provisions of the Companies Act, 2013 and the said Rules are given here under:

- Date of completion of dispatch of notice by email: June 30, 2022.
- Date and time of commencement of e-voting: July 02, 2022 (10.00 A.M.) (IST)
- Date and time of end of e-voting: July 31, 2022 (5.00 P.M.) (IST)
- All members, whose names appear in the Register of Members / Beneficial owners as on the cut-off date i.e. June 24, 2022 are eligible for availing the e-voting facility. Any person who is not a member as on the cut-off date should treat this notice for information purpose only.
- After the voting period, the e-voting module shall be disabled by CDSL and accordingly voting shall not be allowed. Once the vote is casted by the Member, he/she shall not be allowed to change it subsequently.
- The resolutions, if passed by requisite majority, shall be deemed to have been passed on July 31, 2022 i.e. last day of the e-voting period
- The results of the voting by Postal Ballot will be announced on or before August 02, 2022 by 5.00 P.M. (IST) at the Registered Office of the Company and the same shall be displayed on the Notice Board at the Registered Office and on the website of the Company at www.mangalorechemicals.com. The results shall also be communicated to the Stock Exchanges.
- In case you have any queries or issues regarding e-voting, you may refer to Frequently Asked Questions ("FAQs") and e-voting manual available at www.evotingindia.com under "Help" section or e-mail to helpdesk.evoting@cdslindia.com the e-voting Helpdesk, addressing Mr. Rakesh Dalvi, Sr. Manager, Central Depository Services (India) Limited, A Wing, 25th Floor, Marathon Futorex, Mafatal Mill Compounds, N M Joshi Marg, Lower Parel (East), Mumbai - 400013 or call on 022-23058542/43.

Registration of email addresses: The members of the Company, who have not yet registered or updated their correct email address, are requested to register/ update the email address immediately for receiving electronic copies of the Postal Ballot Notice.

Members with Physical Holding: A signed scanned copy of request letter mentioning the folio no, email id, Mobile No., PAN (self attested copy) that is to be registered may be sent to the Company's e-mail id: shares.mcfi@adventz.com and / or to the Company's RTA, Cameo Corporate Services Limited at investor@cameoindia.com.

Members with Demat Holding: Register email address in the demat account maintained with the depository participant.

Process for those Shareholders whose email addresses are not registered with the Depositories/Company for obtaining Login credentials for e-Voting for the Resolutions proposed in the Notice:

- For Physical shareholders:** Please provide necessary details like Folio No., Name of shareholder, scanned copy of the share certificate (front and back), PAN (self attested scanned copy of PAN card), AADHAR (self attested scanned copy of Aadhar Card) by email to Company at shares.mcfi@adventz.com / RTA at investor@cameoindia.com.
- For Demat shareholders:** Please provide Demat account details (CDSL-16 digit beneficiary ID or NSDL-16 digit DPID + CLID), Name, client master or copy of Consolidated Account statement, PAN (self attested scanned copy of PAN card), AADHAR (self attested scanned copy of Aadhar Card) to Company at shares.mcfi@adventz.com / RTA at investor@cameoindia.com.

for Mangalore Chemicals & Fertilizers Limited
Vijayamahantesh Kunnur
Company Secretary

Place : Bengaluru
Date : June 30, 2022

